

ನೋಂದಣಿ ಸಂಖ್ಯೆ										
Registration No:										

A2 – 2024

ವಿಷಯ ಸಂಕೇತ
Subject Code

30

ಲೆಕ್ಕಶಾಸ್ತ್ರ / ACCOUNTANCY

(Kannada and English Versions)

ಸಮಯ: 3 ಗಂಟೆ 15 ನಿಮಿಷಗಳು

(ಒಟ್ಟು ಪ್ರಶ್ನೆಗಳ ಸಂಖ್ಯೆ : 32)

ಗರಿಷ್ಠ ಅಂಕಗಳು: 80

30

Time : 3 Hours 15 Minutes]

[Total No. of Questions : 32]

[Max. Marks : 80

(Kannada Version)

ಸೂಚನೆಗಳು :

1. ಪ್ರಶ್ನೆ ಪತ್ರಿಕೆಯು ಎ, ಬಿ, ಸಿ ಮತ್ತು ಡಿ ಎಂಬ ನಾಲ್ಕು ಭಾಗಗಳನ್ನು ಹೊಂದಿದೆ. ಭಾಗ - ಎ - I, II, III ಮತ್ತು IV ವಿಭಾಗಗಳನ್ನು ಒಳಗೊಂಡಿದೆ.
2. ಅಗತ್ಯವಿರುವ ಕಡೆ ಲೆಕ್ಕದ ಟಿಪ್ಪಣಿಗಳನ್ನು ಬರೆಯಿರಿ.
3. ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಓದಿಕೊಳ್ಳಲು 15 ನಿಮಿಷ ಅವಧಿಯನ್ನು ಹೆಚ್ಚುವರಿಯಾಗಿ ನೀಡಿದೆ.
4. ಹಾಳೆಯ ಬಲಬದಿಯಲ್ಲಿ ಬರೆದಿರುವ ಸಂಖ್ಯೆಗಳು ಪೂರ್ಣ ಅಂಕಗಳನ್ನು ತೋರಿಸುತ್ತವೆ.
5. ಭಾಗ - ಎ ಯಲ್ಲಿನ ಪ್ರಶ್ನೆಗಳಿಗೆ ಪ್ರಥಮವಾಗಿ ಬರೆದ ಉತ್ತರಗಳನ್ನು ಮಾತ್ರ ಮೌಲ್ಯಮಾಪನದಲ್ಲಿ ಪರಿಗಣಿಸಲಾಗುವುದು.

ಭಾಗ - ಎ

- I. ಕೊಟ್ಟಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ : (5 × 1 = 5)
 - 1) ಪಾಲುದಾರಿಕೆ ಒಪ್ಪಂದ ಪತ್ರವನ್ನು ಈ ನಿಯಮಗಳಿಂದ ತಯಾರಿಸಲಾಗುತ್ತದೆ :

a) ಪಾಲುದಾರಿಕೆ ಕಾಯ್ದೆ	b) ಸ್ಟಾಂಪ್ ಕಾಯ್ದೆ
c) ಕಂಪನಿ ಕಾಯ್ದೆ	d) ಬಳಕೆದಾರರ ಸಂರಕ್ಷಣಾ ಕಾಯ್ದೆ
 - 2) ಉಮಾ, ಮಂಜುಳ ಮತ್ತು ಕಾವ್ಯಾ ಎಂಬ ಪಾಲುದಾರರು 5 : 3 : 2 ಅನುಪಾತದಲ್ಲಿ ಲಾಭವನ್ನು ಹಂಚಿಕೊಳ್ಳುತ್ತಾರೆ. ಒಂದು ವೇಳೆ ಮಂಜುಳ ನಿವೃತ್ತಿಯಾದರೆ, ಉಮಾ ಮತ್ತು ಕಾವ್ಯಾಳ ಹೊಸ ಪಾಲುದಾರಿಕೆ ಅನುಪಾತವು :

a) 3 : 2	b) 5 : 3
c) 5 : 2	d) 3 : 5

3) XYZ ನಿಯಮಿತ ಕಂಪನಿಯು ರೂ. 30 ಪ್ರಥಮ ಮತ್ತು ಅಂತಿಮ ಕರೆ ಹಣ ಪಾವತಿಸದಿದ್ದಕ್ಕೆ ರೂ. 100 ರ ಮುಖಬೆಲೆಯ 1000 ಶೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮುಟ್ಟುಗೋಲು ಹಾಕಿಕೊಂಡಾಗ ಶೇರು ಪ್ರಥಮ ಮತ್ತು ಅಂತಿಮ ಕರೆ ಖಾತೆ ಈ ಕೆಳಗಿನ ಮೊತ್ತದಿಂದ ಜಮೆ ಮಾಡಲ್ಪಡುತ್ತದೆ :

- a) ರೂ. 1,00,000 b) ರೂ. 70,000
c) ರೂ. 30,000 d) ರೂ. 1,30,000

4) ಈ ಕೆಳಗಿನ ಯಾವುದನ್ನು ಚರ ಹೊಣೆಗಾರಿಕೆಗಳು ಒಳಗೊಂಡಿರುವುದಿಲ್ಲ ?

- a) ಸಾಲಿಗರು b) ಕೊಡತಕ್ಕ ಹುಂಡಿಗಳು
c) ಬ್ಯಾಂಕಿನ ಅಲ್ಪಾವಧಿ ಸಾಲ d) ಸಾಲಪತ್ರಗಳು

5) ಡಿವಿಡೆಂಡ್ ಪೇ ಟೇಕ್ ಅನುಪಾತ ಎಂದರೆ ಲಾಭದ ಹಂಚಿಕೆ ಇದನ್ನು ನೀಡುವುದು :

- a) ಶೇರುದಾರರಿಗೆ b) ಸಾಲಪತ್ರ ಧಾರಕರಿಗೆ
c) ಸಾಲಿಗರಿಗೆ d) ಸಾಲಗಾರರಿಗೆ

II. ಆವರಣದಲ್ಲಿ ಕೊಟ್ಟಿರುವ ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ, ಖಾಲಿ ಬಿಟ್ಟ ಸ್ಥಳವನ್ನು ಭರ್ತಿ ಮಾಡಿ :

(5 × 1 = 5)

(ಮುಚ್ಚುವುದಿಲ್ಲ, ಸಾಲಿಗರು, ತ್ಯಾಗ ಅನುಪಾತ, ಮಾಲೀಕರು, ಲಾಭಾಂಶ, ಲಂಬಾತ್ಮಕ)

- 6) ಹಳೇ ಅನುಪಾತ - ಹೊಸ ಅನುಪಾತ = _____
7) ಪಾಲುದಾರಿಕೆಯ ವಿಸರ್ಜನೆಯಲ್ಲಿ ಲೆಕ್ಕದ ಪುಸ್ತಕಗಳನ್ನು _____
8) ಸಾಲಪತ್ರ ಧಾರಕರು ಕಂಪನಿಯ _____ ಆಗಿರುತ್ತಾರೆ.
9) ಸಾಮಾನ್ಯ ಗಾತ್ರದ ವಿಶ್ಲೇಷಣೆಯನ್ನು _____ ವಿಶ್ಲೇಷಣೆ ಎಂದು ಕರೆಯುತ್ತಾರೆ.
10) _____ ಅನುಪಾತವು ಪ್ರಾಥಮಿಕವಾಗಿ ಲಾಭವನ್ನು ಅಳೆಯುತ್ತದೆ.

III. ಹೊಂದಿಸಿ ಬರೆಯಿರಿ :

(5 × 1 = 5)

11)

A

- (a) ಸ್ವಂತ ವೆಚ್ಚದ ಮೇಲಿನ ಬಡ್ಡಿ
(b) ಕೀರ್ತಿಮೌಲ್ಯ
(c) ಪಾಲುದಾರಿಕೆ ಸಂಸ್ಥೆಯ ವಿಸರ್ಜನೆ
(d) ಸಮತಲಾ ವಿಶ್ಲೇಷಣೆ
(e) ನೌಕರರಿಗೆ ವೇತನ ನೀಡುವುದು

B

- (i) ಅಗೋಚರ ಆಸ್ತಿ
(ii) ಸಾಮಾನ್ಯ ಗಾತ್ರದ ತಃಖ್ತೆ
(iii) ಸರಾಸರಿ ಅವಧಿಯ ವಿಧಾನ
(iv) ಸಂಸ್ಥೆಯ ವ್ಯವಹಾರವನ್ನು ಮುಚ್ಚುವುದು
(v) ತುಲನಾತ್ಮಕ ತಃಖ್ತೆ
(vi) ಕಾರ್ಯಾತ್ಮಕ ಚಟುವಟಿಕೆ

IV. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿ :

(5 × 1 = 5)

- 12) ಹೊಸದಾಗಿ ಸೇರಿದ ಪಾಲುದಾರನು ಪಡೆಯುವ ಯಾವುದಾದರೂ ಒಂದು ಹಕ್ಕನ್ನು ತಿಳಿಸಿ.
- 13) ಶೇರುಬಂಡವಾಳ ಎಂದರೇನು?
- 14) D.R.R. ವಿಸ್ತರಿಸಿ.
- 15) ಕೇವಲ ಸಾಲಿಗರು ಹಣಕಾಸಿನ ವಿಶ್ಲೇಷಣೆಯನ್ನು ಉಪಯೋಗಿಸುತ್ತಾರೆ (ಸರಿ/ತಪ್ಪು).
- 16) ಹಣ ಒದಗಿಸುವ ಚಟುವಟಿಕೆಗಳ ಯಾವುದಾದರೂ ಒಂದು ಹಣದ ಒಳ ಹರಿವಿನ ಉದಾಹರಣೆ ನೀಡಿ.

ಭಾಗ - ಬಿ

V. ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು :

(3 × 2 = 6)

- 17) ಪಾಲುದಾರಿಕೆಯ ಯಾವುದಾದರೂ ಎರಡು ಲಕ್ಷಣಗಳನ್ನು ತಿಳಿಸಿ.
- 18) ಪಾಲುದಾರಿಕೆಯ ವಿಸರ್ಜನೆ ಮತ್ತು ಪಾಲುದಾರಿಕೆ ಸಂಸ್ಥೆಯ ವಿಸರ್ಜನೆಯ ಯಾವುದಾದರೂ ಎರಡು ವ್ಯತ್ಯಾಸಗಳನ್ನು ತಿಳಿಸಿ.
- 19) ಅಧಿಕೃತ ಬಂಡವಾಳ ಎಂದರೇನು?
- 20) ಹಣಕಾಸಿನ ತಪ್ಪುಗಳ ಯಾವುದಾದರೂ ಎರಡು ಉದ್ದೇಶಗಳನ್ನು ಬರೆಯಿರಿ.
- 21) AS - 3 ಪ್ರಕಾರ ವರ್ಗೀಕರಿಸಲಾದ ಯಾವುದಾದರೂ ಎರಡು ಚಟುವಟಿಕೆಗಳನ್ನು ತಿಳಿಸಿ.

ಭಾಗ - ಸಿ

VI. ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 6 ಅಂಕಗಳು :

(3 × 6 = 18)

- 22) ದಾಖಲಾಯಿಣಿ ಮತ್ತು ಉಮಾ ಒಂದು ಸಂಸ್ಥೆಯ ಪಾಲುದಾರರಾಗಿದ್ದಾರೆ. 2022 - 23ಕ್ಕೆ ಅಂತ್ಯವಾದ ವರ್ಷದಲ್ಲಿ ಉಮಾ ಸ್ವಂತ ವೆಚ್ಚಕ್ಕೆ ಬಳಸಿದ ಹಣ ಈ ಕೆಳಗಿನಂತಿದೆ :

ದಿನಾಂಕ 1 - 06 - 2022 ರೂ. 4,000

ದಿನಾಂಕ 30 - 09 - 2022 ರೂ. 6,000

ದಿನಾಂಕ 30 - 11 - 2022 ರೂ. 2,000

ದಿನಾಂಕ 01 - 01 - 2023 ರೂ. 3,000

ಗುಣಲಬ್ಧ ಪದ್ಧತಿಯ ಪ್ರಕಾರ ವಾರ್ಷಿಕ ಶೇ. 8 ರಂತೆ ದಿನಾಂಕ 31-3-2023 ಕ್ಕೆ ಅಂತ್ಯವಾಗುವ ವರ್ಷಕ್ಕೆ ಉಮಾಳ ಸ್ವಂತ ವೆಚ್ಚದ ಮೇಲಿನ ಬಡ್ಡಿಯನ್ನು ಕಂಡುಹಿಡಿಯಿರಿ.

- 23) ನಿರ್ಮಲಾ, ಕೀರ್ತನಾ ಮತ್ತು ಸಾವಿತ್ರಿ ಪಾಲುದಾರರಾಗಿದ್ದು, ಲಾಭ ಮತ್ತು ನಷ್ಟವನ್ನು ಅನುಕ್ರಮವಾಗಿ 4 : 3 : 2 ರ ಅನುಪಾತದಲ್ಲಿ ಹಂಚಿಕೊಳ್ಳುತ್ತಾರೆ. ನಿರ್ಮಲಾ ಸಂಸ್ಥೆಯಿಂದ ನಿವೃತ್ತಳಾಗುತ್ತಾಳೆ. ಕೀರ್ತನಾ ಮತ್ತು ಸಾವಿತ್ರಿ ಭವಿಷ್ಯದ ಲಾಭವನ್ನು 5 : 3 ರ ಅನುಪಾತದಲ್ಲಿ ಹಂಚಿಕೊಳ್ಳಲು ಒಪ್ಪಿಕೊಳ್ಳುತ್ತಾರೆ. ಕೀರ್ತನಾ ಮತ್ತು ಸಾವಿತ್ರಿರವರ ಗಳಿಕೆಯ ಅನುಪಾತವನ್ನು ಕಂಡುಹಿಡಿಯಿರಿ.

- 24) ಅರುಣ, ಕೌಶಲ್ಯ ಮತ್ತು ಫರಾಜ್ ಎಂಬ ಪಾಲುದಾರರು ಲಾಭ ಮತ್ತು ನಷ್ಟವನ್ನು ಸಮನಾಗಿ ಹಂಚಿಕೊಳ್ಳುತ್ತಿದ್ದರು. ದಿನಾಂಕ 31-03-2023 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ :

ದಿನಾಂಕ 31-03-2023 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಸಾಹುಕಾರರು	19,000	ಸ್ಥಿರಾಸ್ತಿಗಳು	53,000
ಸಾಮಾನ್ಯ ನಿಧಿ	6,000	ದಾಸ್ತಾನು	18,000
ಬಂಡವಾಳಗಳು :		ಸಾಲಗಾರರು	15,000
ಅರುಣ 25,000		ನಗದು	14,000
ಕೌಶಲ್ಯ 25,000			
ಫರಾಜ್ 25,000	75,000		
ಒಟ್ಟು	1,00,000	ಒಟ್ಟು	1,00,000

ದಿನಾಂಕ 01-08-2023 ರಂದು ಅರುಣ ನಿಧನ ಹೊಂದಿದರು. ಅವರ ವಾರಸುದಾರರು ಈ ಕೆಳಗಿನವುಗಳನ್ನು ಪಡೆಯಬಹುದು :

- ಬಂಡವಾಳ
- ಸಾಮಾನ್ಯ ನಿಧಿ ಭಾಗ
- ದಲ್ಲಾಳಿ ಭಾಗ, ವಾರ್ಷಿಕ ದಲ್ಲಾಳಿ ರೂ. 7,200
- ಕೀರ್ತಿಮೌಲ್ಯದ ಭಾಗ, ಸಂಸ್ಥೆಯ ಕೀರ್ತಿಮೌಲ್ಯ ರೂ. 18,000 (AS - 26 ಪ್ರಕಾರ).
- ನಿಧನ ಹೊಂದಿದ ದಿನಾಂಕದವರೆಗಿನ ಅಮಾನತು ಲಾಭಾಂಶ. ಆತನ ಭಾಗ ರೂ. 12,000.

ಅರುಣರ ಬಂಡವಾಳ ಖಾತೆಯನ್ನು ತೆರೆಯಿರಿ.

- 25) ಈ ಕೆಳಗಿನ ವಿವರಣೆಗಳಿಂದ ಪರಿಷ್ಕೃತ ಪರಿಚ್ಛೇದ III ರಂತೆ, ಕಂಪನಿ ಕಾಯಿದೆ 2013 ರ ಪ್ರಕಾರ 31-03-2023 ರ ವರ್ಷಕ್ಕೆ ಕೊನೆಗೊಂಡಂತೆ ಲಾಭ-ನಷ್ಟ ತಃಖ್ತೆಯನ್ನು ತಯಾರಿಸಿ :

ವಿವರಗಳು	ರೂ.
ನಗದು ಮಾರಾಟ	2,00,000
ಉದ್ದರಿ	3,00,000
ಮಾರಾಟ ಹಿಂದಿರುಗಿಸಿದ್ದು	20,000
ಬಳಸಿದ ಸಾಮಗ್ರಿಗಳ ವೆಚ್ಚ	3,00,000
ಕಟ್ಟಡ	2,00,000
ಯಂತ್ರೋಪಕರಣ	1,50,000
ಬಾರದಿರುವ ಸಾಲ	5,000
ತೆರಿಗೆ	42,000

ಟಿಪ್ಪಣಿ : ಕಟ್ಟಡ ಮತ್ತು ಯಂತ್ರೋಪಕರಣಕ್ಕೆ ಪ್ರತಿಯೊಂದಕ್ಕೂ ಶೇ. 10 ಸವಕಳಿ ತೆಗೆಯಲಾಗಿದೆ.

- 26) ಈ ಕೆಳಗಿನ ಮಾಹಿತಿಗಳಿಂದ ಹಣ ಒದಗಿಸುವ ಚಟುವಟಿಕೆಗಳಿಂದಾಗುವ ನಗದು ಹರಿವುಗಳನ್ನು ಲೆಕ್ಕಾಚಾರ ಮಾಡಿರಿ :

ವಿವರಗಳು	1-4-2022 ರೂ.	31-03-2023 ರೂ.
ಸಾಲಪತ್ರಗಳು	10,00,000	15,00,000
ಪ್ರಾಶಸ್ತ್ಯದ ಶೇರು ಬಂಡವಾಳ	8,00,000	10,00,000

ವರ್ಷಾವಧಿಯಲ್ಲಿ ಕಂಪನಿಯು ರೂ. 1,00,000 ಸಾಲಪತ್ರಗಳನ್ನು ಹಿಂದಿರುಗಿಸಿದೆ.

ಭಾಗ - ಡಿ

- VII. ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 12 ಅಂಕಗಳು :

(3 × 12 = 36)

- 27) ಪವಿತ್ರಾ ಮತ್ತು ನಂದಿನಿ ಒಂದು ಸಂಸ್ಥೆಯಲ್ಲಿ ಪಾಲುದಾರರಾಗಿದ್ದು, ಲಾಭವನ್ನು 3 : 2 ರ ಅನುಪಾತದಲ್ಲಿ ಹಂಚಿಕೊಳ್ಳುತ್ತಿರುವರು. ದಿನಾಂಕ 31-03-2023 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ :

ದಿನಾಂಕ 31-03-2023 ರಂದು ಇರುವ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.	
ಸಾಹುಕಾರರು	40,000	ನಗದು	5,000	
ಕೊಡತಕ್ಕ ಹುಂಡಿಗಳು	20,000	ಯಂತ್ರೋಪಕರಣ	60,000	
ಸಾಮಾನ್ಯ ಮೀಸಲು	25,000	ದಾಸ್ತಾನು	25,000	
ಬಂಡವಾಳ:		ಸಾಲಗಾರರು	23,000	
ಪವಿತ್ರಾ	60,000	Less: P.D.D.	3,000	
ನಂದಿನಿ	40,000	1,00,000	ಕಟ್ಟಡ	50,000
			ಹೂಡಿಕೆ	20,000
			ಲಾಭ-ನಷ್ಟ ಖಾತೆ	5,000
	1,85,000			1,85,000

ದಿನಾಂಕ 1-4-2023 ರಂದು ಗೀತಾ ಇವರಿಗೆ ಈ ಕೆಳಗಿನ ಕರಾರುಗಳ ಮೇಲೆ ಪಾಲುದಾರಿಕೆಗೆ ಪ್ರವೇಶ ನೀಡಲಾಯಿತು :

- (a) ಗೀತಾ 1/5 ಲಾಭಕ್ಕೆ ಬಂಡವಾಳಕ್ಕಾಗಿ ರೂ. 30,000 ಮತ್ತು ಕೀರ್ತಿಮೌಲ್ಯಕ್ಕಾಗಿ ರೂ. 10,000 ನಗದು ತರಬೇಕು.

- (b) ಹಳೆಯ ಪಾಲುದಾರರು ಕೀರ್ತಿಮೌಲ್ಯವನ್ನು ಹಿಂಪಡೆಯುವರು (As per AS-26).

- (c) ಯಂತ್ರೋಪಕರಣದ ಮೇಲೆ ಶೇಕಡಾ 5 ಸವಕಳಿ ತೆಗೆಯಿರಿ.
- (d) ಕಟ್ಟಡದ ಮೌಲ್ಯವನ್ನು ಶೇಕಡಾ 10 ರಷ್ಟು ಅಧಿಕಗೊಳಿಸಿರಿ.
- (e) ಸಂಶಯಾಸ್ಪದ ಸಾಲದ ಕಾಯ್ದಿರಿಸುವಿಕೆಯನ್ನು ರೂ. 2,000 ಗಳಿಗೆ ಇಳಿಸಿದೆ ಮತ್ತು ಹೂಡಿಕೆಯನ್ನು ರೂ. 25,000 ಕ್ಕೆ ಮರುಮೌಲೀಕರಿಸಲಾಗಿದೆ.

ತಯಾರಿಸಿ :

- (i) ಪುನರ್ ಮೌಲ್ಯ ಖಾತೆ
- (ii) ಪಾಲುದಾರರ ಬಂಡವಾಳ ಖಾತೆಗಳು
- (iii) ಹೊಸ ಅಥಾವೆ ಪತ್ರಿಕೆ.

28) ರಶ್ಮಿ ಮತ್ತು ಗೀತಾ ಒಂದು ಪಾಲುದಾರಿಕೆ ಸಂಸ್ಥೆಯಲ್ಲಿ ಪಾಲುದಾರರಾಗಿದ್ದು ಅವರು 3 : 2 ಅನುಪಾತದಲ್ಲಿ ಲಾಭವನ್ನು ಹಂಚಿಕೊಳ್ಳುತ್ತಾರೆ. ದಿನಾಂಕ 31-03-2023 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ :

31-03-2023 ರಂದು ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಸಾಹುಕಾರರು	10,000	ಬ್ಯಾಂಕಿನಲ್ಲಿ ನಗದು	5,000
ಕೊಡತಕ್ಕ ಹುಂಡಿಗಳು	10,000	ಬರತಕ್ಕ ಹುಂಡಿಗಳು	10,000
ರಶ್ಮಿಯ ಸಾಲ	5,000	ಸಾಲಗಾರರು	20,000
ಮೀಸಲು ನಿಧಿ	10,000	ದಾಸ್ತಾನು	15,000
ಬಂಡವಾಳಗಳು :		ಪೀಠೋಪಕರಣ	10,000
ರಶ್ಮಿ	30,000	ಯಂತ್ರೋಪಕರಣ	15,000
ಗೀತಾ	40,000	ಕೀರ್ತಿಮೌಲ್ಯ	30,000
	1,05,000		1,05,000

ಮೇಲಿನ ದಿನಾಂಕದಂದು ಸಂಸ್ಥೆಯನ್ನು ವಿಸರ್ಜಿಸಲಾಯಿತು :

a) ಆಸ್ತಿಗಳನ್ನು ಈ ಕೆಳಗಿನಂತೆ ವಿಲೇವಾರಿ ಮಾಡಿದೆ :

ಬರತಕ್ಕ ಹುಂಡಿಗಳು ರೂ. 7,500, ಸಾಲಗಾರರು ಮತ್ತು ದಾಸ್ತಾನುಗಳನ್ನು ಕ್ರಮವಾಗಿ ಶೇ. 10 ರಷ್ಟು ಕಡಿಮೆ ಮೌಲ್ಯಕ್ಕೆ ವಿಲೇವಾರಿ ಮಾಡಲಾಯಿತು. ಯಂತ್ರೋಪಕರಣವನ್ನು ಶೇ. 5 ರಷ್ಟು ಹೆಚ್ಚಿನ ಮೌಲ್ಯಕ್ಕೆ ವಿಲೇವಾರಿ ಮಾಡಲಾಯಿತು. ಕೀರ್ತಿಮೌಲ್ಯವನ್ನು ರೂ. 12,000 ಕ್ಕೆ ವಿಲೇವಾರಿ ಮಾಡಲಾಯಿತು.

b) ಗೀತಾ ಪೀಠೋಪಕರಣವನ್ನು ರೂ. 8,000 ಕ್ಕೆ ತೆಗೆದುಕೊಂಡಿರುತ್ತಾರೆ.

c) ಎಲ್ಲಾ ಹೊಣೆಗಾರಿಕೆಗಳನ್ನು ಪೂರ್ತಿ ಪಾವತಿಸಲು ಇತ್ಯರ್ಥಪಡಿಸಲಾಯಿತು.

d) ವಿಲೇವಾರಿ ಖರ್ಚುಗಳು ರೂ. 600.

ತಯಾರಿಸಿ :

i) ವಿಲೇವಾರಿ ಖಾತೆ

ii) ಪಾಲುದಾರರ ಬಂಡವಾಳ ಖಾತೆಗಳು

iii) ಬ್ಯಾಂಕು ಖಾತೆ.

29) X Y Z ಕಂಪನಿ ನಿಯಮಿತರವರು 30,000 ಪ್ರಾಶಸ್ತ್ಯದ 10 ರ ಮುಖಬೆಲೆಯ ಶೇರುಗಳನ್ನು ಪ್ರತಿ ಶೇರಿಗೆ ರೂ. 1 ರ ಪ್ರೀಮಿಯಮ್‌ಗೆ ಬಿಡುಗಡೆ ಮಾಡಿದ್ದಾರೆ. ಹಣವನ್ನು ಈ ಕೆಳಗಿನಂತೆ ಪಾವತಿಸಲು ಸೂಚಿಸಿದೆ :

ರೂ. 2 ಅರ್ಜಿ ಹಣ,

ರೂ. 5 ಹಂಚಿಕೆ ಹಣ (ಪ್ರೀಮಿಯಂ ಸೇರಿ)

ರೂ. 4 ಪ್ರಥಮ ಮತ್ತು ಅಂತಿಮ ಕರೆ ಹಣ.

ಎಲ್ಲಾ ಶೇರುಗಳು ವಂತಿಗೆಯಾಗಿದ್ದು ಹಣ ಸ್ವೀಕರಿಸಲಾಗಿದೆ. ಆದರೆ 2,000 ಶೇರುಗಳ ಮೇಲಿನ ಪ್ರಥಮ ಮತ್ತು ಅಂತಿಮ ಕರೆ ಹಣ ಸಂದಾಯವಾಗಿರುವುದಿಲ್ಲ. ನಿರ್ದೇಶಕರು ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರತಿ ಶೇರಿಗೆ ರೂ. 8 ರಂತೆ ಪೂರ್ಣ ಪಾವತಿಯಾದ ಶೇರುಗಳೆಂದು ಮರು ಬಿಡುಗಡೆ ಮಾಡಿರುತ್ತಾರೆ.

ಕಂಪನಿಯ ಪುಸ್ತಕದಲ್ಲಿ ಅವಶ್ಯಕ ರೋಜು ದಾಖಲೆಗಳನ್ನು ಬರೆಯಿರಿ.

30) ABC ಕಂಪನಿ ನಿಯಮಿತರವರ ಪುಸ್ತಕದಲ್ಲಿ, ಕೆಳಗಿನ ಸಂದರ್ಭಗಳಲ್ಲಿ ಸಾಲಪತ್ರಗಳ ನೀಡಿಕೆಗೆ ಸಂಬಂಧಿಸಿದ ರೋಜು ದಾಖಲೆಗಳನ್ನು ದಾಖಲಿಸಿ :

a) ತಲಾ ರೂ. 100 ರ ಮುಖಬೆಲೆಯ ಶೇಕಡಾ 12 ರ 10,000 ಸಾಲಪತ್ರಗಳನ್ನು ಮುಖಬೆಲೆಗೆ ನೀಡಿಕೆ ಮಾಡಿ ಶೇಕಡಾ 5 ರ ಪ್ರೀಮಿಯಂನಲ್ಲಿ ವಿಮೋಚನೆ ಗೊಳಿಸುವುದು.

b) ತಲಾ ರೂ. 100 ರ ಮುಖಬೆಲೆಯ ಶೇಕಡಾ 12 ರ 10,000 ಸಾಲಪತ್ರಗಳನ್ನು ಶೇಕಡಾ 10 ರ ಸೋಡಿ ಬೆಲೆಯಲ್ಲಿ ನೀಡಿಕೆ ಮಾಡಿ, ಮುಖಬೆಲೆಯಲ್ಲಿ ವಿಮೋಚನೆಗೊಳಿಸುವುದು.

c) ತಲಾ ರೂ. 100 ರ ಮುಖಬೆಲೆಯ ಶೇಕಡಾ 12 ರ 10,000 ಸಾಲಪತ್ರಗಳನ್ನು ಶೇಕಡಾ 5 ರ ಪ್ರೀಮಿಯಂನಲ್ಲಿ ನೀಡಿಕೆ ಮಾಡಿ ಮುಖಬೆಲೆಯಲ್ಲಿ ವಿಮೋಚನೆ ಗೊಳಿಸುವುದು.

d) ತಲಾ ರೂ. 100 ರ ಮುಖಬೆಲೆಯ ಶೇಕಡಾ 12 ರ 10,000 ಸಾಲಪತ್ರಗಳನ್ನು ಮುಖಬೆಲೆಯಲ್ಲಿ ನೀಡಿಕೆ ಮಾಡಿ, ಮುಖಬೆಲೆಯಲ್ಲಿ ವಿಮೋಚನೆ ಗೊಳಿಸುವುದು.

31) ಈ ಕೆಳಗಿನ ಮಾಹಿತಿಯಿಂದ ಸಾಮಾನ್ಯ ಗಾತ್ರದ ಅಥಾವೆ ಪತ್ರಿಕೆ ತಯಾರಿಸಿ :

ವಿವರಗಳು	31-03-2022 ರೂ.	31-03-2023 ರೂ.
ಶೇರು ಬಂಡವಾಳ	4,00,000	5,00,000
ಸಾಮಾನ್ಯ ಮೀಸಲು	50,000	60,000
ಭದ್ರತೆಯ ಸಾಲಗಳು	15,000	20,000
ಚಾಲ್ತಿ ಹೊಣೆಗಾರಿಕೆಗಳು	50,000	70,000
ಕಟ್ಟಡಗಳು	2,00,000	2,50,000
ಯಂತ್ರೋಪಕರಣ	1,50,000	2,00,000
ದಾಸ್ತಾನು	1,00,000	1,10,000
ಬರತಕ್ಕ ಹುಂಡಿಗಳು	65,000	90,000

32) ಈ ಕೆಳಗಿನ ಮಾಹಿತಿಗಳಿಂದ ಈ ಅನುಪಾತಗಳನ್ನು ಕಂಡುಹಿಡಿಯಿರಿ :

- ದಾಸ್ತಾನು ಆವರ್ತನಾ ಅನುಪಾತ
- ವ್ಯಾಪಾರಿ ಬರತಕ್ಕವುಗಳ ಆವರ್ತನಾ ಅನುಪಾತ
- ವ್ಯಾಪಾರಿ ಕೊಡತಕ್ಕವುಗಳ ಆವರ್ತನಾ ಅನುಪಾತ
- ಸ್ಥೂಲ ಲಾಭ ಅನುಪಾತ
- ಕಾರ್ಯಾತ್ಮಕ ಅನುಪಾತ
- ನಿವ್ವಳ ಲಾಭ ಅನುಪಾತ.

ವಿವರಗಳು	ರೂ.
ಕಾರ್ಯಾಚರಣೆಯಿಂದ ಬಂದ ಆದಾಯ	10,00,000
ಸ್ಥೂಲ ಲಾಭ	2,00,000
ಸರಾಸರಿ ದಾಸ್ತಾನು	1,00,000
ನಿವ್ವಳ ಉದ್ದರಿ ಕಾರ್ಯಾಚರಣೆಗಳಿಂದ ಬರುವ ಆದಾಯ	6,00,000
ಸರಾಸರಿ ವ್ಯಾಪಾರಿ ಬರತಕ್ಕವುಗಳು	1,50,000
ನಿವ್ವಳ ಉದ್ದರಿ ಖರೀದಿ	5,00,000
ಸರಾಸರಿ ವ್ಯಾಪಾರಿ ಕೊಡತಕ್ಕವುಗಳು	2,50,000
ಕಾರ್ಯಾಚರಣೆಯ ವೆಚ್ಚಗಳು	1,00,000
ನಿವ್ವಳ ಲಾಭ	1,00,000

(English Version)

Instructions :

1. The question paper contains four Parts A, B, C and D. Part A consists of four sections I, II, III and IV.
2. Provide working notes wherever necessary.
3. 15 minutes extra has been allotted for candidates to read the questions.
4. Figures in the right hand margin indicate full marks.
5. For Part - A questions, only the first written answers will be considered for evaluation.

PART – A

- I. Choose the correct answer from the choices given: (5 × 1 = 5)
 - 1) The partnership deed should be properly drafted and prepared as per provisions of the
 - a) Partnership Act
 - b) Stamp Act
 - c) Companies Act
 - d) Consumer Protection Act
 - 2) Uma, Manjula and Kavya are partners sharing profits in the ratio of 5:3:2. If Manjula retires, the new profit sharing ratio between Uma and Kavya will be:

a) 3:2	b) 5:3
c) 5:2	d) 3:5
 - 3) XYZ Co. Ltd forfeited 1000 equity shares of Rs. 100 each for non-payment of 1st and final call of Rs. 30 per share. On forfeiture, shares first and final call will be created by:
 - a) Rs. 1,00,000
 - b) Rs. 70,000
 - c) Rs. 30,000
 - d) Rs. 1,30,000

4) Current liabilities does not include:

- a) Creditors
- b) Bills payable
- c) B.O.D.
- d) Debentures

5) Dividend payout ratio refers to proportion of earning that are distributed to the:

- a) Shareholders
- b) Debenture holders
- c) Creditors
- d) Debtors

II. Fill in the blanks by choosing the appropriate answers from those given in the bracket:

(5 × 1 = 5)

(not closed, creditors, sacrifice ratio, owners, profitability, vertical)

- 6) Old ratio – New ratio = _____.
- 7) In case of dissolution of partnership the books of accounts are _____.
- 8) Debenture holders are the _____ of the company.
- 9) Common size analysis is also known as _____ analysis.
- 10) The _____ ratios are primarily measures of return.

III. Match the following:

(5 × 1 = 5)

- | 11) A | B |
|--------------------------------------|--|
| (a) Interest on drawings | (i) Intangible asset |
| (b) Goodwill | (ii) Common size statement |
| (c) Dissolution of Partnership firm | (iii) Average period method |
| (d) Horizontal Analysis | (iv) Closing down the business of the firm |
| (e) Payment of salaries to employees | (v) Comparative statement |
| | (vi) Operating Activity |

IV. Answer the following questions in one word or one sentence each: (5 × 1 = 5)

- 12) State any one right acquired by a newly admitted partner.
- 13) What is share capital?
- 14) Expand D.R.R.
- 15) Financial Analysis is used only by the creditors (True / False).
- 16) Give an example for cash inflow from financing activities.

PART – B

V. Answer any three questions, each question carries two marks: (3 × 2 = 6)

- 17) State any two features of partnership.
- 18) State any two differences between dissolution of partnership and dissolution of partnership firm.
- 19) What is meant by authorized capital?
- 20) Write any two objectives of financial statement.
- 21) Mention any two activities which are classified as per AS – 3.

PART – C

VI. Answer any three questions. Each question carries six marks: (3 × 6 = 18)

- 22) Dakshayani and Uma are partners in a firm, Uma's drawings for the year 2022 – 23 are given as under:

Rs. 4,000 on 1 – 06 – 2022

Rs. 6,000 on 30 – 09 – 2022

Rs. 2,000 on 30 – 11 – 2022

Rs. 3,000 on 01 – 01 – 2023

Calculate interest on Uma's drawings at 8% p.a. for the year ending 31-03-2023 under product method.

- 23) Nirmala, Keertana and Savitri are partners sharing profits in the ratio of 4:3:2. Nirmala retires. Keertana and Savitri decided to share profits in future in the ratio of 5:3. Calculate the gaining ratio of Keertana and Savitri.

- 24) Arun, Koushalya and Faraz are partners sharing profits and losses equally. Their Balance Sheet as on 31-03-2023 was as follows:

Balance Sheet as on 31-03-2023

Liabilities	Rs.	Assets	Rs.
Creditor	19,000	Fixed Assets	53,000
General Reserve	6,000	Stock	18,000
Capitals:		Debtors	15,000
Arun 25,000		Cash in hand	14,000
Koushalya 25,000			
Faraz 25,000	75,000		
Total	1,00,000	Total	1,00,000

Arun died on 01-08-2023. His executors claim the following:

- Capital
- Share of General reserve
- Share of Commission, Annual Commission Rs. 7,200
- Share of Goodwill. Goodwill of the firm Rs. 18,000 (As per AS – 26)
- Share of Profit up to the date of death. His share is Rs. 12,000. Prepare Arun's Capital Account.

- 25) From the following information prepare statement of profit and loss for the year ended 31-03-2023 as per schedule III of the Companies Act 2013.

Particulars	₹
Cash sales	2,00,000
Credit sales	3,00,000
Sales Returns	20,000
Cost of materials consumed	3,00,000
Buildings	2,00,000
Machinery	1,50,000
Bad debts	5,000
Tax	42,000

Note: Depreciation on buildings and machinery at 10% each.

- 26) From the following information, calculate cash flow from financing activities.

Particulars	01-04-2022 Rs.	31-03-2023 Rs.
Debentures	10,00,000	15,00,000
Preference share capital	8,00,000	10,00,000

During the year company redeemed debentures of Rs. 1,00,000.

PART – D

VII. Answer any three questions. Each question carries twelve marks: (3 × 12 = 36)

- 27) Pavitra and Nandini are partners in a firm sharing profits and losses in the ratio of 3:2. Their balance sheet as on 31-03-2023 was as follows.

Balance Sheet as on 31-03-2023

Liabilities	Rs.	Assets	Rs.
Creditors	40,000	Cash	5,000
Bills payable	20,000	Machinery	60,000
General Reserve	25,000	Stock	25,000
Capitals:		Debtors 23,000	
Pavitra 60,000		Less P.D.D. 3,000	20,000
Nandini 40,000	1,00,000	Buildings	50,000
		Investments	20,000
		P & L A/c	5,000
	1,85,000		1,85,000

On 01-04-2023, they admitted Geeta as a partner on the following terms:

- Geeta brings Rs. 30,000 as her capital for $\frac{1}{5}$ th share and Rs. 10,000 for goodwill
- Goodwill is to be withdrawn by old partners (As per AS – 26).
- Depreciate Machinery by 5%
- Appreciate building by 10%
- P.D.D. is reduced to Rs. 2,000 and investment to be revalued at Rs. 25,000.

Prepare:

- (i) Revaluation Account
- (ii) Partners Capital Account
- (iii) Balance Sheet of the new firm.

28) Rashmi and Geeta were partners in a firm sharing profits and losses in the ratio of 3:2. Their Balance Sheet as on 31-03-2023 was as follows:

Balance Sheet as on 31-03-2023

Liabilities	Rs.	Assets	Rs.
Sundry Creditors	10,000	Cash at Bank.	5,000
Bills payable	10,000	Bills Receivable	10,000
Rashmi's loan	5,000	Debtors	20,000
Reserve Fund	10,000	Stock	15,000
Capitals:		Furniture	10,000
Rashmi	30,000	Machinery	15,000
Geeta	40,000	Goodwill	30,000
	1,05,000		1,05,000

On the above date the firm was dissolved:

- a) The assets realised as follows: Bills receivable 7,500, Debtors and stock realised 10% less than the book value, Machinery realized 5% more than the book value and Goodwill realised at Rs. 12,000.
- b) The furniture was taken over by Geeta at Rs. 8,000.
- c) All liabilities were discharged in full.
- d) Dissolution expenses amounted to Rs. 600.

Prepare:

- i) Realisation Account
- ii) Partners Capital Account
- iii) Bank Account.

- 29) XYZ Co. Ltd. issued 30,000 preference shares of Rs. 10 each at a premium of Rs. 1 per share. The amount was payable as follows:

Rs. 2 on application

Rs. 5 on allotment (including premium)

Rs. 4 on first and final call.

All the shares were subscribed and the money duly received except the first and final call on 2,000 shares. The Directors forfeited these shares and received at Rs. 8 fully paid.

Pass the necessary journal entries in the books of company.

- 30) Give the journal entries for the issue of debentures for the following cases in the books of ABC Company Ltd.

- 10,000 12% Debentures of Rs. 100 each issued at par but redeemable at premium of 5%.
- 10,000 12% debentures of Rs. 100 each issued at discount of 10% redeemable at par.
- 10,000 12% debentures of Rs. 100 each issued at a premium of 5% but redeemable at par.
- 10,000 12% debentures of Rs. 100 each issued at par and redeemable at par.

- 31) From the following information prepare common size position statement.

Particulars	31-03-2022 Rs.	31-03-2023 Rs.
Share Capital	4,00,000	5,00,000
General Reserve	50,000	60,000
Secured loans	15,000	20,000
Current liabilities	50,000	70,000
Buildings	2,00,000	2,50,000
Machinery	1,50,000	2,00,000
Stock	1,00,000	1,10,000
Trade Receivable	65,000	90,000

32) From the following information calculate:

- a) Inventory turnover ratio
- b) Trade Receivable turnover ratio
- c) Trade payable turnover ratio
- d) Gross profit ratio
- e) Operating ratio
- f) Net profit ratio

Particulars	Rs.
Revenue from operations	10,00,000
Gross profit	2,00,000
Average Inventory	1,00,000
Net credit revenue from operations	6,00,000
Average trade receivable	1,50,000
Net credit purchases	5,00,000
Average trade payable	2,50,000
Operating expenses	1,00,000
Net profit	1,00,000